



0602/1002

**VI Semester 3 Yr. LL.B./X Semester 5 Yr. B.A. LL.B./B.B.A. LL.B.
Examination, December 2016
TAXATION**

Duration : 3 Hours

Max. Marks : 100

- Instructions :** 1. Answer Q. No. 9 and **any five** of the remaining questions.
2. Q. No. 9 carries **20** marks and the remaining questions carry **16** marks **each**.
3. Answer should be written **completely either** in English or Kannada.

Q. No. 1. State the incomes which are wholly exempt from Income Tax under sections 10 and 10 AA.

Marks : 16

ಆದಾಯ ತೆರಿಗೆ ಕಲಂ 10 ಮತ್ತು 10 AA ಅಡಿ ಸಂಪೂರ್ಣವಾಗಿ
ವಿನಾಯಿತಿಗೊಳಪಡುವ ಆದಾಯಗಳನ್ನು ತಿಳಿಸಿ.

Q. No. 2. Explain annual value of house property and deductions from house property income.

Marks : 16

ಮನೆ ಸ್ವತ್ತಿನ ವಾರ್ಷಿಕ ಮೌಲ್ಯ ಮತ್ತು ಮನೆ ಸ್ವತ್ತಿನ ಆದಾಯದ ಮೇಲಿನ
ಕಳೆತಗಳನ್ನು ವಿವರಿಸಿ.

Q. No. 3. Discuss the provisions relating to Appeal under the Income Tax Act, 1961.

Marks : 16

1961 ರ ಆದಾಯ ತೆರಿಗೆ ಅಧಿನಿಯಮದಲ್ಲಿ ಅಪೀಲುಗಳಿಗೆ ಸಂಬಂಧಿಸಿದ
ಉಪಬಂಧಗಳನ್ನು ಚರ್ಚಿಸಿ.

Q. No. 4. Explain the various Custom Tax Authorities and their powers.

Marks : 16

ವಿವಿಧ ಸೀಮೆ ತೆರಿಗೆ ಅಧಿಕಾರಿಗಳನ್ನು ಮತ್ತು ಅವರ ಅಧಿಕಾರಗಳನ್ನು ವಿವರಿಸಿ.

Q. No. 5. Explain in detail the various types of Excise Duty that can be imposed under Central Excise Act.

Marks : 16

ಕೇಂದ್ರೀಯ ಅಬಕಾರಿ ಕಾಯಿದೆಯಡಿಯಲ್ಲಿ ವಿಧಿಸಬಹುದಾದಂತಹ ವಿವಿಧ ಅಬಕಾರಿ
ಸುಂಕಗಳನ್ನು ಸವಿವರವಾಗಿ ವಿವರಿಸಿ.

P.T.O.



Q. No. 6. Explain the procedure for clearance of imported goods from the port under Customs Act, 1962.

Marks : 16

ಕೇಂದ್ರೀಯ ಸೀಮಾ ಸುಂಕ (1962) ದಡಿ ಆಮದಿತ ವಸ್ತುಗಳನ್ನು ಬಂದರಿನಿಂದ ತೀರುವಳಿಗೊಳಿಸುವ ಬಗೆಗಿನ ವಿಧಿ ವಿಧಾನಗಳನ್ನು ವಿವರಿಸಿ.

Q. No. 7. When is a sale or purchase of Goods said to take place out side state and in the course of import or export. Explain with examples (C.S.T. Act.)

Marks : 16

ಕೇಂದ್ರ ಮಾರಾಟ ತೆರಿಗೆ ಕಾಯಿದೆಯಡಿ ಸರಕುಗಳ ಮಾರಾಟ ಅಥವಾ ಕೊಳ್ಳುವಿಕೆಯು ರಾಜ್ಯದ ಹೊರಗೆ ಮತ್ತು ಆಮದು ಅಥವಾ ರಫ್ತು ಹಂತದಲ್ಲಿ ನಡೆಯಿತು ಎಂದು ಯಾವಾಗ ಹೇಳಲಾಗುವುದು? ಉದಾಹರಣೆಗಳ ಸಹಿತ ವಿವರಿಸಿ. (ಸಿ.ಎಸ್.ಟಿ. ಕಾಯ್ದೆ)

Q. No. 8. Write short notes on **any two** of the following :

Marks : 16

ಕೆಳಗಿನ ಯಾವುದಾದರೂ ಎರಡನ್ನು ಕುರಿತು ಟಿಪ್ಪಣಿ ಬರೆಯಿರಿ :

a) Revisional powers of Income Tax Authorities.

ಆದಾಯ ತೆರಿಗೆ ಅಧಿಕಾರಿಯ ಪುನರಿಕ್ಷಣಾ ಅಧಿಕಾರ.

b) Advantages and disadvantages of VAT.

ಮೌಲ್ಯವರ್ಧಿತ ತೆರಿಗೆಯ ಅನುಕೂಲಗಳು ಮತ್ತು ಅನಾನುಕೂಲಗಳು.

c) Refund of income tax.

ಆದಾಯ ತೆರಿಗೆ ಮರುಪಾವತಿ (ಹಿಂದಿರುಗಿಸುವಿಕೆ).

Q. No. 9. Write short notes on **any two** of the following :

Marks : 20

ಕೆಳಗಿನ ಸಮಸ್ಯೆಗಳಲ್ಲಿ ಯಾವುದಾದರೂ ಎರಡನ್ನು ಕುರಿತು ಟಿಪ್ಪಣಿ ಬರೆಯಿರಿ :

a) Rules determining the residential status of an individual assessee.

ಒಬ್ಬ ಕರದಾತನ ವಾಸ್ತವ್ಯ ಸ್ಥಾನಮಾನ ನಿರ್ಧರಿಸಲು ಇರುವ ನಿಯಮಗಳು.

b) Format determining the taxable income from salary.

ಸಂಬಳದಿಂದ ಬರುವ ವರಮಾನ ನಿರ್ಧರಿಸಲು ಇರುವ ನಮೂನೆ.

c) Format showing computation of taxable income from other sources.

ಇತರ ಮೂಲದಿಂದ ಬರುವ ವರಮಾನ ಕಂಡುಹಿಡಿಯಲು ಇರುವ ನಮೂನೆಯನ್ನು ತಯಾರಿಸಿ.